

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಶೆಂಗಮಲಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಶೆಂಗಮಲಂ ॥

ತಿರುವಲುಂದೂರ್ -4

‡ಶೆಂಗಮಲ ತ್ತಿರುಮಗಳುಂ ಪುವಿಯುಂ * ಶೆಂ ಪೋರ್
ತಿರುವಡಿಯಿರ್ ಇಣೈ ವರುಡ ಮುನಿವರ್ ಏತ್ತ *
ವಂಗಮಲಿ ತಡಂಗಡಲುಳ್ ಅನಂದರ್ ಎನ್ನುಂ *
ವರಿಯರರ್ವಿ ಅಣೈ ತ್ತುಯಿನ್ಱ ವಾಯೋರ್ ಕಾಣೈ *
ಎಂಗುಮಲಿ ನಿಱೈ ಪುಗಟ್ ನಾಲ್ ವೇದಂ * ಐಂದು
ವೇಳ್ವಿಗಳುಂ ಕೇಳ್ವಿಗಳುಂ ಇಯನ್ಱ ತನ್ನೈ *
ಅಂಗಮಲತ್ತರ್ಯ್ ಅನೈಯಾರ್ ಪಯಿಲುಂ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೧)

‡ಮುರ್ ಇವ್ವುಲಗೇಱುಂ ಇರುಳ್ ಮಂಡಿಯುಣ್ಣ *
ಮುನಿವರೊಡು ತಾನವರ್ಗಳ್ ತಿಶೈಪ್ಪ * ವಂದು
ಪನ್ನು ಕಲೈ ನಾಲ್ ವೇದ ಪ್ಪೊರುಳೈ ಎಲ್ಲಾಂ *
ಪರಿ ಮುಗಮಾಯ್ ಅರುಳಿಯ ಎಂ ಪರಮರ್ ಕಾಣೈ *
ಶೆನ್ನೆಲ್ ಮಲಿ ಕದಿರ್ ಕ್ಕವರಿ ವೀಶ * ಚ್ಚಂಗಂ
ಅವೈ ಮುರಲ ಚ್ಚೆಂಗಮಲ ಮಲರೈಯೇಱಿ *
ಅನ್ನಂ ಮಲಿ ಪೆಡೈಯೋಡುಂ ಅಮರುಂ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೨)

ಕುಲತ್ತಲೈಯ ಮದ ವೇಱಂ ಪೊಯೈ ಪುಕ್ಕ *
ಕೋಳ್ ಮುದಲೈ ಪಿಡಿಕ್ಕ ಅದಱ್ಕನುಂಗಿ ನಿನ್ನು *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱೈ as ತ್ರ and ಱ್ರೈ, respectively.

ನಿಲತ್ತಿಗಲುಂ ಮಲರ್ ಚ್ಚುಡರೇಯ್ ಶೋದೀ ! ಎನ್ನ *
 ನೆಂಜಿಡರ್ ತೀರ್ತ್ತರುಳಿಯ ಎನ್ ನಿಮರ್ಲ ಕಾಣ್ಮೈ *
 ಮಲೈತ್ತಿಗಲ್ ಶಂದಗಿಲ್ ಕನಗಮಣಿಯುಂ ಕೊಂಡು *
 ವಂದುಂದಿ ವಯಲ್ಗಳೊಡುಂ ಮಡೈಗಳ್ ಪಾಯ *
 ಅಲೈತ್ತುವರುಂ ಪೊನ್ನಿ ವಳಂ ಪೆರುಗುಂ ಶೆಲ್ವತ್ತು *
 ಅಣಿಯುಂಡೂರ್ ನಿನ್ನುಗಂದ ಅಮರರ್ ಕೋವೇ (೩)

ಶಿಲಮ್ಬು ಮುದಲ್ ಕರ್ಲ ಅಣೆಂದೋರ್ ಶೆಂಗಣ್ ಕುನ್ಟಂ *
 ತಿಗಟ್ಂದದೆನ ತ್ತಿರುವುರುವಂ ಪನ್ನಿಯಾಗಿ *
 ಇಲಂಗು ಪುವಿ ಮಡಂದೈ ತನೈ ಇಡಂದು ಪುಲಿ *
 ಎಯಿಱ್ಱೈ ವೈತ್ತರುಳಿಯ ಎಮ್ಮೀಶ್ ಕಾಣ್ಮೈ *
 ಪುಲಮ್ಬುಶಿಱೈ ವಂಡೊಲಿಪ್ಪ ಪ್ಪೂಗಂ ತೊಕ್ಕ *
 ಪೊಲಿಲಳ್ ತೊಡುಂ ಕುಯಿಲ್ ಕೂವ ಮಯಿಲಳ್ ಆಲ *
 ಅಲಮ್ಬುದಿರೈ ಪ್ಪುನಲ್ ಪುಡೈ ಶೂಟ್ಂದಟಗಾರ್ ಶೆಲ್ವತ್ತು *
 ಅಣಿಯುಂಡೂರ್ ನಿನ್ನುಗಂದ ಅಮರರ್ ಕೋವೇ (೪)

ಶಿನಮೇವುಂ ಆಡಲರಿಯಿನ್ ಉರುವಮಾಗಿ *
 ತ್ತಿಱಲ್ ಮೇವುಂ ಇರಣಿಯನದಾಗಂ ಕೀಂಡು *
 ಮನಮೇವು ವಂಜನೈಯಾಲ್ ವಂದ ಪೇಯ್ಚ್ಚಿ
 ಮಾಳ * ಉಯಿರ್ ವವ್ವಿಯ ಎಮ್ಮಾಯೋನ್ ಕಾಣ್ಮೈ *
 ಇನಮೇವು ವರಿ ವಳೈಕ್ಕೈ ಏಂದುಂ * ಕೋವೈ
 ಏಯ್ವಾಯ ಮರಗದಂ ಪೋಲ್ ಕಿಳಿಯಿನಿನ್ ಶೋಲ್ *
 ಅನಮೇವು ನಡೈ ಮಡವಾರ್ ಪಯಿಲುಂ ಶೆಲ್ವತ್ತು *
 ಅಣಿಯುಂಡೂರ್ ನಿನ್ನುಗಂದ ಅಮರರ್ ಕೋವೇ (೫)

ವಾನವರ್ ತಂ ತುಯರ್ ತೀರ ವಂದು ತೋನ್ನಿ *
 ಮಾಣ್ ಉರುವಾಯ್ ಮೂವಡಿ ಮಾವಲಿಯೈ ವೇಂಡಿ *
 ತಾನ್ ಅಮರ ಏಱುಲಗುಂ ಅಳಂದ ವೆನ್ನಿ *
 ತ್ತನಿ ಮುದಲ್ ಶಕ್ಕರ ಪ್ಪಡೈ ಎನ್ ತಲೈವನ್ ಕಾಣ್ಮೈ *
 ತೇನ್ ಅಮರುಂ ಪೊಲಿಲ್ ತಱುವುಂ ಎಲಿಲ್ ಕೊಳ್ ವೀದಿ *
 ಚ್ಚೆಱು ಮಾಡ ಮಾಳಿಗೈಗಳ್ ಕೂಡಂದೋಡುಂ *

ಆನದೊಲ್ ಶೀರ್ ಮಱ್ಕಿಯಾಳರ್ ಪಯಿಲುಂ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೬)

ಪಂದಣೈಂದ ಮೆಲ್ ವಿರಲಾಳ್ ಶೀದೈಕ್ಕಾಗಿ *
ಪ್ಪಗಲವರ್ ಮೀದಿಯಂಗಾದ ಇಲಂಗೈ ವೇಂದರ್ *
ಅಂದಮಿಲ್ ತಿಣ್ ಕರಂ ಶಿರಂಗಳ್ ಪುರಂಡು ವೀಱಿ *
ಅಡು ಕಣೈಯಾಲ್ ಎಯ್ದುಗಂದ ಅಮ್ಮಾರ್ ಕಾಣ್ಕೈ *
ಶೆಂದಮಿಲುಂ ವಡಗಲೈಯುಂ ತಿಗಲೊಂದ ನಾವರ್ *
ತಿಶೈಮುಗನೇ ಅನೈಯವರ್ಗಳ್ ಶೆಮ್ಮೈ ಮಿಕ್ಕ *
ಅಂದಣರ್ ತಂ ಆಗುದಿಯಿರ್ ಪುಗೈಯಾರ್ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೭)

ಕುವ್ಬಮಿಗು ಮದವೇಱಂ ಕುಲೈಯ ಕೊಮ್ಮು
ಪಱಿತ್ತು * ಮಱಿ ವಿಡೈಯಡರ್ತ್ತು ಕ್ಕುರವೈ ಕೋತ್ತು *
ವಪ್ಪವಿಲುಂ ಮಲರ್ ಕ್ಕುಱಲಾಳ್ ಆಯ್ಚ್ಚಿ ವೈತ್ತು *
ತಯಿರ್ ವೆಣ್ಣೆಯ್ ಉಂಡುಗಂದ ಮಾಯೋರ್ ಕಾಣ್ಕೈ *
ಶೆಂ ಪವಳ ಮರಗದಂ ನಲ್ ಮುತ್ತಂ ಕಾಟ್ಟ *
ತ್ತಿಗಲೊ ಪೂಗಂ ಕದಲಿ ಪಲ ವಳಂ ಮಿಕ್ಕೇಂಗುಂ *
ಅಮ್ಮೋರ್ ಮದಿಳ್ ಪೊಱಿಲ್ ಪುಡೈ ಶೂಱೊಂದಱಿಗಾರ್ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೮)

ಊಡೇಱು ಕಂಜನೊಡು ಮಲ್ಲುಂ ವಿಲ್ಲುಂ *
ಒಣ್ ಕರಿಯುಂ ಉರುಳ್ ಶಗಡುಂ ಉಡೈಯ ಚ್ಚೆಱ್ಱ *
ನೀಡೇಱು ಪೆರುವಲಿ ತ್ತೋಳ್ ಉಡೈಯ ವೆನ್ನಿ *
ನಿಲವು ಪುಗಲೊ ನೇಮಿಯಂಗೈ ನೆಡಿಯೋರ್ ಕಾಣ್ಕೈ *
ಶೇಡೇಱು ಪೊಱಿಲ್ ತಱುವುಂ ಎಱಿಲ್ ಕೊಳ್ ವೀದಿ *
ತ್ತಿರುವಿಱಿವಿಲ್ ಮಣಿಯಣಿಂದ ತಿಣ್ಣೈ ತೋಱುಂ *
ಆಡೇಱು ಮಲರ್ ಕ್ಕುಱಲಾರ್ ಪಯಿಲುಂ ಶೆಲ್ವತ್ತು *
ಅಣಿಯಲುಂದೂರ್ ನಿನ್ನುಗಂದ ಅಮರರ್ ಕೋವೇ (೯)

‡ಪನ್ನಿಯಾಯ್ ಮೀನಾಗಿ ಅರಿಯಾಯ್ * ಪ್ಪಾರೈ
 ಪ್ಪಡೈತ್ತು ಕ್ಕಾತ್ತುಂಡುಮಿಱ್ಂದ ಪರಮ್ ತನ್ನೈ *
 ಅನ್ನಮರಕ್ಕದಿಬದಿಯುಂ ಅಯನುಂ ಶೇಯುಂ
 ಅಡಿ ಪಣಿಯ * ಅಣಿಯಱುಂದೂರ್ ನಿನ್ನ ಕೋವೈ *
 ಕನ್ನಿ ನೆಡುವೇಲ್ ವಲವ್ ಆಲಿ ನಾಡ್ *
 ಕಲಿಗನ್ನಿ ಒಲಿಶೆಯ್ ಇನ್ನ ಪ್ಪಾಡಲ್ *
 ಒನ್ನಿನೊಡು ನಾನುಂ ಓರೈಂದುಂ ವಲ್ಲಾರ್ *
 ಒಲಿ ಕಡಲ್ ಶೂಱ್ ಉಲಗಾಳುಂ ಉವ್ಬರ್ ತಾಮೇ (೧೦)

|| ತಿರಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||